

ಹೋಮಿಯೋ ಲೈಫ್

ಡಾ. ಟಿ. ಪಿರಣ್ ಕುಮಾರ್
ಪಾಸಿಟಿವ್ ಹೋಮಿಯೋಪತಿ

ವೈದ್ಯರ ಸಮಾಲೋಚನಾಗಾರ:

9686199983

www.positivehomeopathy.com



“ನನ್ನ ಮಲದಲ್ಲ ರಕ್ತ! ನನಗೆ ಮೂಲವ್ಯಾಧಿ ಇದೆ!”

ಯಾರಾದರೂ ತಮ್ಮ ಮಲದೊಂದಿಗೆ ರಕ್ತ ಸೇರಿರುವುದನ್ನು ಕಂಡಾಗ, ಮಲ ವಿಸರ್ಜನೆ ಸಮಯದಲ್ಲಿ ನೋವು ಅನುಭವಿಸಿದಾಗ ಅಥವಾ ಗುದದ್ವಾರದ ಭಾಗದಲ್ಲಿ ಊತಗೊಂಡಂತೆ ಭಾಸವಾದಾಗ, ಅವರ ಯೋಚನೆಗೆ ಮೊದಲು ನಿಲುವುದೇ ಮೂಲವ್ಯಾಧಿ. ಮೂಲವ್ಯಾಧಿಯಂತಹ ಲಕ್ಷಣಗಳು ಯಾವಾಗಲೂ ಮೂಲವ್ಯಾಧಿಯೇ ಆಗಿರುವುದಿಲ್ಲ. ವಾಸ್ತವ ಏನೆಂದರೆ, ಮೂಲವ್ಯಾಧಿ ಒಂದೇ ಆಗಿದ್ದು ವಿಭಿನ್ನ ರೀತಿಯಲ್ಲಿ ಗುದದ್ವಾರದ ಮೇಲೆ ಪರಿಣಾಮ ಬೀರುತ್ತದೆ.

ಮೂಲವ್ಯಾಧಿ, ಗುದದ್ವಾರ ಫಿಸ್ತೂಲಾ ಮತ್ತು ಗುದದ್ವಾರ ಫಿಸ್ತೂರ್ ಇವುಗಳೆಲ್ಲ ಒಂದೇ ಅಲ್ಲ.

ಇವುಗಳು ವಿಭಿನ್ನ ರೀತಿಯ ರೋಗಲಕ್ಷಣಗಳಾಗಿವೆ ಮತ್ತು ಇವುಗಳ ಲಕ್ಷಣಗಳೂ ಭಿನ್ನವಾಗಿರುತ್ತವೆ ಹಾಗೂ ಇವುಗಳ ಚಿಕಿತ್ಸಾ ವಿಧಾನಗಳೂ ಬೇರೆ ಬೇರೆಯಾಗಿರುತ್ತವೆ. ಇವುಗಳನ್ನು ಒಂದೊಂದಾಗಿ ತಿಳಿಯೋಣ ಬನ್ನಿ.

1. ಮೂಲವ್ಯಾಧಿ

ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ಗುದದ್ವಾರದ ಕಾಲುವೆಯಲ್ಲಿರುವ ರಕ್ತನಾಳಗಳಿಗೆ 'ಪೈಲ್ಸ್' ಎನ್ನಲಾಗುತ್ತದೆ. ಸಾಮಾನ್ಯವಾಗಿ ಇದು, ತೀವ್ರ ಮಲಬದ್ಧತೆಯಿಂದ ಬಳಲಿದ ಮತ್ತು ಅನಾರೋಗ್ಯಕರ ಆಹಾರ ಶೈಲಿಯಿಂದಾಗಿ/ಧೂಮ್ರಪಾನ/ಕೆಟ್ಟ ಅನುವಂಶಿಕತೆಯಿಂದಾಗಿ ಮಲವಿಸರ್ಜನೆ ಸಮಯದಲ್ಲಿ ಯಾತನೆ ಅನುಭವಿಸುವ ವ್ಯಕ್ತಿಗಳಲ್ಲಿ ಇದು ಗೋಚರಿಸುತ್ತದೆ.

ಮೂಲವ್ಯಾಧಿ ಲಕ್ಷಣಗಳು

ಬಹುತೇಕ ಪೈಲ್ಸ್‌ಗಳು (ಮತ್ತು ನಾನು ಎಂಫೆಸ್ಟಿಸ್ ಮಾಡುವ) ನೋವುರಹಿತವಾಗಿರುತ್ತವೆ. ಅವುಗಳು ರಕ್ತ ಸುರಿಸುತ್ತವೆ (ಬಾವೆಲ್ಸ್ ಬಳಕೆ ಪ್ಯಾನ್‌ನಲ್ಲಿ ಹನಿ ಹನಿಯಾಗಿ ಬೀಳುವಂತೆ). ಆರಂಭದಲ್ಲಿ ಪೈಲ್ಸ್‌ಗೂ ಊತಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ ಮೂಲವ್ಯಾಧಿಯ ಎರಡನೇ ಮತ್ತು ಮೂರನೇ ಹಂತದಲ್ಲಿ ಅಥವಾ ಬಾಹ್ಯ ಮೂಲವ್ಯಾಧಿಯಲ್ಲಿ ಇದನ್ನು ಕೆಲವರು ಅನುಭವಿಸಬಹುದಾಗಿದೆ. ಅಂತಹವರು ನಾಲ್ಕನೇ ಹಂತ ತಲುಪಿದಾಗ ಅವರಲ್ಲಿ ರಕ್ತ ಹೆಪ್ಪುಗಟ್ಟ (ಥ್ರಾಂಬೋಸಿಸ್ ಎನ್ನಲಾಗುವ) ಅವರು ಶಾಶ್ವತವಾಗಿ ನೋವನ್ನು ಅನುಭವಿಸತೊಡಗುತ್ತಾರೆ.

ಮೂಲವ್ಯಾಧಿ ತಡೆಗಟ್ಟುವಿಕೆ

ಅತಿಹೆಚ್ಚು ನಾರುಭರಿತ ಆಹಾರದ ಜೊತೆಗೆ ದ್ರವ ಪದಾರ್ಥಗಳ ಸೇವನೆಯಿಂದ ತಡೆಗಟ್ಟಬಹುದು.

2. ಗುದದ್ವಾರ ಫಿಸ್ತೂರ್‌ಗಳು


ಗುದದ್ವಾರದ ತ್ವಚೆಯಲ್ಲಿನ ಬಿರುಕುಗಳಿಗೆ ಫಿಸ್ತೂರ್ ಎನ್ನಲಾಗುತ್ತದೆ. ಇದು ಸಾಮಾನ್ಯ ಜನರಲ್ಲಿ ಅತಿ ಹೆಚ್ಚಾಗಿ ಪದೆ ಪದೆ ಗೋಚರಿಸುತ್ತದೆ. ಎಷ್ಟು ಆಗಾಗ್ಗೆ ಎಂದರೆ, ಒಬ್ಬ ಮನುಷ್ಯನ ಬದುಕಿನಲ್ಲಿ ಒಂದು ಬಾರಿ ಸಂಭವಿಸುತ್ತದೆ.

ಗುದದ್ವಾರ ಫಿಸ್ತೂರ್‌ನ ಲಕ್ಷಣಗಳು

ಮೊದಲಿಗೆ, ಗುದದ್ವಾರದಲ್ಲಿನ ಬಿರುಕುಗಳು ಇನ್ನಿಲ್ಲದಂತೆ ನೋವು ನೀಡುತ್ತವೆ (ಎಷ್ಟು ನೋವು ನೀಡುತ್ತವೆಂದರೆ ವ್ಯಕ್ತಿಯು ಮಲವಿಸರ್ಜನೆಗೆ ತೆರಳದಿರುವಷ್ಟು ಬಾಧಿಸುತ್ತವೆ). ಫಿಸ್ತೂರ್‌ನಲ್ಲಿ ರಕ್ತಸ್ರಾವ ಗೋಚರಿಸುವುದು ಅಪರೂಪ ಮತ್ತು ಗೋಚರಿಸಿದರೂ ಮಲದ ಮೇಲೆ ಒಂದು ಗೀಚಿನಂತೆ ಕಂಡುಬರುತ್ತದೆ.

ಗುದದ್ವಾರ ಫಿಸ್ತೂರ್ ತಡೆಗಟ್ಟುವಿಕೆ

ದೀರ್ಘಕಾಲೀನ ಉತ್ತಮ ಗರಿಷ್ಠ ನಾರುಭರಿತ ಆಹಾರ ಶೈಲಿಯ ಜೊತೆಗೆ ಯಥೇಚ್ಛ ದ್ರವ ಪದಾರ್ಥಗಳ ಸೇವನೆಯಿಂದ ಗುದದ್ವಾರ ಫಿಸ್ತೂರ್‌ನ್ನು ತಡೆಗಟ್ಟಬಹುದು. ಬೊಜ್ಜು ಕರಗಿಸಲು ನಿತ್ಯ ವ್ಯಾಯಾಮ ಮತ್ತು ಸಮರ್ಪಕ ಪೋಷಕಾಂಶಭರಿತ ಆಹಾರ ಸೇವನೆಯಿಂದ ತಡೆಗಟ್ಟಬಹುದು.



3. ಗುದದ್ವಾರ ಫಿಸ್ತೂಲಾ

ಗುದದ್ವಾರ ಕಾಲುವೆಯ ಆಂತರಿಕ ಭಾಗದಲ್ಲಿ ಸೋಂಕಿಗೊಳಗಾದ ಗುದ ಗ್ರಂಥಿಯೊಂದು ಒಡೆದು, ಗುದದ್ವಾರದ ತ್ವಚೆಯ ಭಾಗದಲ್ಲಿ ಕೀವು ಸೋರಿಕೆ ಆಗತೊಡಗಿದಾಗ ಫಿಸ್ತೂಲಾ ಬಾಧಿಸುತ್ತದೆ.

ಗುದದ್ವಾರ ಫಿಸ್ತೂಲಾ ಲಕ್ಷಣಗಳು

ಫಿಸ್ತೂಲಾ ಬಾಧಿಸಿದಾಗ ಗುದದ್ವಾರ ಭಾಗದಲ್ಲಿ ಕೀವು ಸ್ರವಿಸುವುದು ಗೋಚರಿಸುತ್ತದೆ (ಗುದಭಾಗದಲ್ಲಿ 'ತೇವಗೊಂಡಂತೆ' ಭಾಸವಾಗುವಿಕೆ). ಇದು ಸುಮಾರು ಅವಧಿಗಳವರೆಗೆ ಕೀವು ಸ್ರವಿಸುತ್ತದೆ ಮತ್ತು ಲಕ್ಷಣಗಳಿಲ್ಲದಾಗ ಕೆಲವೆ ಅವಧಿಗೆ ಸ್ರವಿಸುತ್ತದೆ.

ಗುದದ್ವಾರ ಫಿಸ್ತೂಲಾ ತಡೆಗಟ್ಟುವಿಕೆ

ಗುದದ್ವಾರ ಕಾಲುವೆಗಳು ಸೋಂಕಿಗೆ ಈಡಾಗದಿರಲು ನೈರ್ಮಲ್ಯಯುತ ಶೌಚಾಲಯಗಳನ್ನು (ಫಿಸ್ತೂಲಾಗೆ ಗುರಿ ಮಾಡಿರುವ) ಉಪಯೋಗಿಸುವುದು ಬಹುಮುಖ್ಯ. ಮಾಂಸಾಹಾರ ಸೇವನೆಯನ್ನು ಮಿತಗೊಳಿಸುವುದು.

ಬಹುತೇಕ ಜನರು ಈ ಮೂಲವ್ಯಾಧಿ, ಫಿಸ್ತೂಲಾ ಮತ್ತು ಫಿಸ್ತೂರ್‌ಗಳನ್ನು ಸಾಮಾನ್ಯ ಸಮಸ್ಯೆ ಎಂದುಕೊಳ್ಳುತ್ತಾರೆ. ಆದರೆ ವಾಸ್ತವವಾಗಿ, ಇವು ಪೀಡಿತ ವ್ಯಕ್ತಿಯ ಜೀವನಶೈಲಿಯ ಮೇಲೆ ಭಾರಿ ಪರಿಣಾಮ ಉಂಟು ಮಾಡುತ್ತವೆ. ಸಾಕಷ್ಟು ರೋಗಿಗಳು ವಿಭಿನ್ನ ಚಿಕಿತ್ಸೆಗಳ ಮೂಲಕ ಹೋಗುತ್ತಾರೆ. ಆದರೂ ಫಲಿತಾಂಶ ದೊರೆಯದಂತಾದಾಗ ಅಂತಿಮವಾಗಿ ಬೇಸರದಿಂದಲೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಅದಾಗ್ಯೂ ಬಹುತೇಕ ಪ್ರಕರಣಗಳಲ್ಲಿ ಮತ್ತೆ ಹುಣ್ಣುಗಳು ಚಿಗಿರುತೊಳ್ಳುತ್ತವೆ.

ಪಾಸಿಟಿವ್ ಹೋಮಿಯೋಪತಿಯಲ್ಲಿ ಗುದದ್ವಾರ ಫಿಸ್ತೂಲಾ, ಫಿಸ್ತೂರ್ ಮತ್ತು ಫಿಸ್ತೂಲಾ ಚಿಕಿತ್ಸೆ:-

ಶಸ್ತ್ರಚಿಕಿತ್ಸೆ ಇಲ್ಲದೆಯೇ ಪೈಲ್ಸ್, ಫಿಸ್ತೂರ್ ಮತ್ತು ಫಿಸ್ತೂಲಾಗಳನ್ನು ಸಂಪೂರ್ಣ ನಿವಾರಿಸುವುದರ ಜೊತೆಗೆ ಮುಂದೆ ಯಾವುದೇ ರೀತಿಯ ಸಮಸ್ಯೆ ಉಂಟಾಗದಿರುವಂತೆ ನೈಸರ್ಗಿಕ ವಿಧಾನದಲ್ಲಿ ನೈಸರ್ಗಿಕ ಕಾನ್‌ಸ್ಟಿಟ್ಯೂಷನಲ್ ಪರಿಹಾರಗಳನ್ನು ಪಾಸಿಟಿವ್ ಹೋಮಿಯೋಪತಿಯು ಒದಗಿಸುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಶೈಲಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಆಗುತ್ತಿರುವುದರಿಂದ ಈ ರೋಗಗಳು ಗಣನೀಯವಾಗಿ ಹೆಚ್ಚಳವಾಗುತ್ತಿವೆ. ಪಾಸಿಟಿವ್ ಹೋಮಿಯೋಪತಿಯ ಪರಿಣಿತ ಹೋಮಿಯೋ ವಿಶೇಷಜ್ಞರು ಇವು ಮರುಕಳಿಸಿ ಬಾರದಂತೆ ಖಚಿತಪಡಿಸುತ್ತಾರೆ.



ಕರ್ನಾಟಕ: ಮಲ್ಲೇಶ್ವರಂ ■ ಕೋರಮಂಗಲ ■ ರಾಜಾಜಿನಗರ
■ ಇಂದಿರಾನಗರ ■ ಜಯನಗರ ■ ಹುಬ್ಬಳ್ಳಿ ■ ಮಂಗಳೂರು ■ ಬೆಳಗಾವಿ
■ ದಾವಣಗೆರೆ ■ ಗುಲ್ಬರ್ಗಾ ■ ಮೈಸೂರು | ಆಂಧ್ರಪ್ರದೇಶ

ಉಚಿತ 300/- ಸಮಾಲೋಚನಾ ಶುಲ್ಕ
ವೈದ್ಯರೊಂದಿಗೆ ಮಾತನಾಡಿ 9686199985